

September 8, 2020

To

BSE Limited	National Stock Exchange of India	
Department of Corporate Services	Limited	
Listing Department	Listing Department,	
P J Towers	Exchange Plaza, Plot no. C/1,	
Dalal Street	G Block, Bandra-Kurla Complex, Bandra	
Mumbai – 400001	(E), Mumbai – 400051	
Scrip Code: 542367	Scrip Symbol: XELPMOC	

Dear Sir/Madam,

# <u>Sub: Intimation Under Regulation 30 and Regulation 47 of SEBI (Listing Obligations and Disclosure Requirements) Regulations 2015 ("Listing Regulations")</u>

In accordance with Regulation 30 and Regulation 47 of Listing Regulations, please find enclosed herewith copies of the notice to shareholders published today i.e. September 8 2020, in the Financial Express (English Newspaper) and Hosadigantha (Kannada Newspaper), in respect of 5<sup>th</sup> Annual General Meeting ('**AGM**') of the Company scheduled to be held on Wednesday, September 30, 2020 at 4:00 p.m. (IST) through Video Conference/Other Audio-Visual Means to transact the Ordinary and Special businesses set out in the Notice of the 5<sup>th</sup> AGM of the Company dated August 14, 2020.

The same has also been uploaded on the Company's website which may be viewed at <a href="https://www.xelpmoc.in/investorrelations">https://www.xelpmoc.in/investorrelations</a>.

The details required under Regulation 30 of the SEBI (LODR) Regulations, 2015 read with SEBI Circular No. CIR / CFD / CMD / 4 / 2015, dated September 09, 2015 is enclosed as Annexure 1.

Kindly take the same on record.

Thanking you,

Yours faithfully,

For Xelpmoc Design and Tech Limited

Vaishali Kondbhar Company Secretary and Compliance Officer Enc: as above



#### **Annexure 1**

Brief details viz. agenda proposed to be taken up/resolution to be passed, manner of approval proposed etc.

Sr. No.	Resolution Description	Manner of approval proposed
Ordinary Business		
1	To receive, consider and adopt the Audited Standalone and Consolidated Financial Statements of the Company for the financial year ended March 31, 2020 together with the reports of the Board of Directors and Auditors thereon.	Ordinary Resolution
2	To appoint a Director in place of Mr. Srinivas Koora (DIN: 07227584), who retires by rotation at this Annual General Meeting and being eligible, offers himself for re-appointment.	Ordinary Resolution
Special Business		
3	To appoint Mrs. Karishma Bhalla (DIN: 08729754) as an Independent Director of the Company.	Ordinary Resolution
4	Variation in the objects of the Public Issue as stated in the Prospectus of the Company dated January 30, 2019.	Special resolution with majority of more than 90% of the voting shareholders voted in the favour of the resolution
5	To approve Xelpmoc Design and Tech Limited Employees Stock Option Scheme – 2020 ("ESOP – 2020 / Scheme").	Special Resolution
6	To approve Annual Remuneration of Mr. Soumyadri Bose (DIN 02795223), Non-Executive and Non-Independent Director.	Special Resolution
7	To approve Annual Remuneration of Mr. Pranjal Sharma (DIN 06788125), Non-Executive and Non-Independent Director.	Special Resolution

### Rajvir Industries Limited Registered Office: 1st Floor, Surya Towers,

105, Sardar Patel Road, Secunderabad - 500 003. www.rajvirindustrieslimited.com, E-mail: rajvir@rajvirindustrieslimited.com CIN NO.L17116TG2004PLC044053

NOTICE

Notice is hereby given that pursuant to Regulation 29 read with regulation 47 of the Securities and Exchange Board of India (Listing Obligations and Disclosure Requirements) Regulations, 2015, the meeting of the Board of Directors of the Company is scheduled to be held on Tuesday, 15th September, 2020 at 3.30 PM at the Registered Office of the Company Situated at 105, 1st Floor, Surya Towers Sardar Patel Road, Secunderabad-500003 inter alia to consider and approve the Un-Audited Financial Results of the Company for the quarter ended June 30

As per the Listing Regulations, notice of the Board Meeting would be available on the website of the Company i.e. www.rajvirindustrieslimited.com and website of the Stock Exchanges i.e. BSE Limited at www.bseindia.com and NSE limited at www.bseindia.com

For Rajvir Industries Limited

Place: Secunderabad Date: 08/09/2020

Upender K Agarwal Chairman

E

**FORCE** 

# FORCE MOTORS LIMITED

CIN: L34102PN1958PLC011172

Registered Office: Mumbai-Pune Road, Akurdi, Pune - 411 035. Tel: +91 20 27476381 E-mail: compliance-officer@forcemotors.com Website: www.forcemotors.com

#### **NOTICE OF 61ST ANNUAL GENERAL MEETING, BOOK CLOSURE AND E-VOTING INFORMATION**

NOTICE is hereby given that the 61st Annual General Meeting (the 'AGM') of the Members of Force Motors Limited will be held on Tuesday, the 29th day of September 2020 at 3:00 p.m., through Video Conferencing ('VC') / Other Audio Visual Means ('OAVM'), in compliance with the Circular No. 14/2020 dated 8th April 2020, Circular No.17/2020 dated 13th April 2020, and by Circular No. 20/2020 dated 5th May 2020 issued by the Ministry of Corporate Affairs, Government of India (the 'MCA Circulars'), the SEBI Circular dated 12th May 2020 (the 'SEBI Circular'), the provisions of the Companies Act, 2013 (the 'Act') and the SEBI (Listing Obligations and Disclosures Requirements) Regulations, 2015; to transact the business as set out in the

In pursuance to the MCA Circulars and the SEBI Circular, the Notice of calling the AGM and the Annual Report 2019-20 is being sent only through electronic mode to those Members whose email addresses are registered with the Company / Depository Participants (DPs). The Notice and the Annual Report 2019-20, has been uploaded on the website of the Company at www.forcemotors.com, on the website of the BSE Limited at www.bseindia.com and on the website of National Securities Depository Limited (the 'NSDL') at www.evoting.nsdl.com.

The business as set out in the AGM Notice may be transacted through remote e-voting and the e-voting at the AGM. The documents as referred to in the Notice of the said AGM are open for inspection on the website of the Company viz. www.forcemotors.com.

If the dividend, as recommended by the Board of Directors of the Company, is declared at the AGM, payment of such dividend subject to Tax Deduction at Source ('TDS') will be made within the statutory limit of 30 days from the date of declaration of dividend. Pursuant to the Finance Act, 2020, dividend income will be taxable in the hands of the Members w.e.f. 1st April 2020 and the Company is required to deduct TDS from dividend paid to the Members at prescribed rates in the Income-tax Act, 1961. The Members are requested to furnish prescribed documents on the portal of the R & T Agent, Link Intime India Private Limited on or before 5.00 p.m. (IST) on Tuesday, 22nd September 2020, in order to enable the Company to determine and deduct appropriate TDS / withholding tax. The Members holding shares in electronic mode are requested to inform any changes relating to their name, address, mobile number, PAN, mandates, nominations, power of attorney, bank details along with requisite proofs to their respective Depository Participants (DPs). The Members holding shares in physical form can register / update the above details by writing or by an e-mail to the Company's R & T Agent M/s. Link Intime India Private Limited at sandip.pawar@linkintime.co.in together with valid proofs, in order to receive the dividends directly in their bank accounts. In the event the Company is unable to pay dividend to any Member through electronic mode, due to non-registration of the electronic bank mandate, the Company shall dispatch the dividend through 'payable at par' warrants or

cheques to such member, at the earliest, once normalcy is restored. BOOK CLOSURE: Notice is further given that pursuant to Section 91 of the Companies Act, 2013 read with the Rules made thereunder and Regulation 42 of the SEBI (Listing Obligations and Disclosure Requirements) Regulations. 2015; the Register of Members and Share Transfer Books of the Company shall remain closed from Wednesday, 23rd September 2020 to Tuesday, 29th September 2020 (both days Inclusive), for the purpose of the AGM and for payment of dividend, if declared at the AGM.

E-VOTING: Notice is further given that pursuant to Section 108 of the Companies Act, 2013, read with Rule 20 of the Companies (Management and Administration) Rules, 2014 and Regulation 44 of the SEBI (Listing Obligations and Disclosure Requirements) Regulations, 2015, the facility to cast votes through the remote e-voting is provided to the Members, through NSDL platform, on all the resolutions set out in the Notice.

In this regard, the Members are hereby further notified that: (1) Ordinary and Special Business as set out in the Notice of the AGM may be

- transacted through remote e-voting and e-voting at the AGM. Remote e-voting shall commence from Saturday, 26th September 2020
- at 9.00 a.m. (IST) and will end on Monday, 28th September 2020 at 5.00 p.m. (IST). Remote e-voting shall not be allowed beyond 5.00 p.m. (IST) on Monday.
- 28th September 2020 and the same shall be disabled by the NSDL for voting thereafter. (4) A person whose name is recorded, in the Register of Members or in the
- Register of Beneficial Owners as maintained by the DPs, as on Tuesday, 22nd September 2020 i.e. on cut-off date, shall only be entitled to vote through remote e-voting facility or e-voting at the AGM. (5) Persons who acquire the shares of the Company and become Members of
- the Company after sending of Notice of the AGM and hold shares as on the cut-off date i.e. Tuesday, 22nd September 2020, may obtain the login ID and password by sending a request at evoting@nsdl.co.in or sandip. pawar@linkintime.co.in or compliance-officer@forcemotors.com.
- (6) Member may participate in the AGM even after exercising his / her right to vote through remote e-voting, but shall not be allowed to vote again in the
- (7) The facility for e-voting at the AGM would be made available for the Members attending the AGM who have not already cast their vote by
- (8) In case of any query / grievance regarding e-voting, kindly contact the following persons or refer the Frequently Asked Questions ("FAQs") and e-voting manual available at downloads section at www.evoting.nsdl.com

(a) Ms. Pallavi Mhatre, Manager

Report 2019-20 along with the Notice of 61st AGM.

7th September 2020

financialexp.epap.in

National Securities Depository Limited, Trade World, 4th Floor, Kamala Mills Compound, Senapati Bapat Marg, Lower Parel, Mumbai - 400 013.

e-mail ID: pallavid@nsdl.co.in Contact no. +91 (22) 2499 4545

(b) Mr. Kishore P. Shah, Company Secretary & Compliance Officer

Force Motors Limited, Mumbai-Pune Road, Akurdi, Pune - 411 035. e-mail ID: compliance-officer@forcemotors.com Contact no.: +91 (20) 2747 6381.

Members who have not registered their e-mail addresses and mobile numbers or who are holding shares in physical form, are requested to get the same registered with the Company by writing an e-mail to complianceofficer@forcemotors.com or sandip.pawar@linkintime.co.in along with scanned copy of the self-attested PAN in order to receive copies of the Annual

Please keep your most updated e-mail ID registered with the Company / your DP to receive timely communications.

Members are requested to carefully read all the Notes set out in the Notice of the AGM and in particular, instructions for joining the AGM and the manner of casting vote through e-voting.

> By Order of the Board of Directors For FORCE MOTORS LIMITED

Kishore P. Shah

Company Secretary & Compliance Officer Date: September 07, 2020

#### ntc industries limited Regd. Office: 149, B.T. Road, Kamarhati, Kolkata-700 058

Ph: +91 7595046813. e-mail id: investors@ntcind.com, Website: www.ntcind.com

CIN: L70109WB1991PLC053562 NOTICE OF ANNUAL GENERAL MEETING AND E-VOTING INFORMATION

NOTICE is hereby given that the 29th Annual General Meeting (AGM) of the Members of M/s, ntc industries limited will be held on Tuesday, the 29th day of September, 2020 at 12:30 P.M. (IST) through video conferencing ("VC") /Other Audio-Visual Means ("OAVM") to transact the business(es) as set out in the Notice dated 14th August, 2020.

The AGM will be convened in compliances with the applicable provisions of the Companies Act, 2013 ("the Act") and Rules framed thereunder and the SEBI (Listing Obligations and Disclosures Requirements) Regulations, 2015 ('SEBI Listing Regulations') read with General Circular No. 14/2020 dated 8 April 2020, no. 17/2020 dated 13 April 2020 no. 20/2020dated 05 may 2020, issued by the Ministry of Corporate Affairs ("MCA Circulars") and Circular No. SEBI HO/CFD/CMD1/CIR/P/2020/79 dated 12 may 2020 issued by the Securities and Exchange Board of India ("SEBI Circular") without the physical presence of the members at a common venue.

The Company Pursuant to section 108 of the Act, and in compliance with the above circulars, has completed dispatch of the Notice of the AGM and Annual Report of the Company for the year ended 31st March 2020. Only by email on 7th September 2020 to all those members whose email addresses are registered with the Company /Company's Registrar & Share Transfer Agent (RTA) i.e. Niche Technologies Pvt. Ltd. or with their respective Depository Participants ("Depository"). The notice of the AGM as well as the Annual Report are also

available on the Company's website https://www.ntcind.com/annualreport/.

The Company pursuant to section 108 of the Act read with Rule 20 of the Companies (Management and Administration) Rules, 2014, Secretarial Standard on General Meeting (SS-2) issued by the Institutes of Company Secretaries of India and Regulation 44 of the SEBI Listing Regulations, members have been provided with facility to cast their votes on all resolutions set forth in the Notice of the AGM using an electronic voting system (remote e-voting). The Company has engaged the services of NSDL for providing facility for remote e-voting, participation in the AGM through VC/OVAM and voting at the AGM. The voting rights of members shall be in proportion to the equity shares held by them in the paid- up equity share capital of the Company as on Tuesday, 22nd September, 2020 ("cut- off date"). The manner of remote e-voting and voting at the AGM by the members holding shares in the dematerialized mode, physical mode and for the members who have not registered their email addresses is provided in the Notice of AGM.

The remote e-voting commences on Saturday, 26th September, 2020 at 9.00 a.m (IST) and ends on Monday, 28th September 2020 at 5.00 P.M. (IST). Members may cast their votes electronically during this period. The remote e-voting shall be disabled by NSDL thereafter. Those members, who shall be present in the AGM through VC/OAVM facility and had not cast their votes on the resolutions through remote e-voting and are otherwise not barred from doing so, shall be eligible to vote through e-voting at the AGM. Once the vote on a resolution is cast by the member, the Member shall not be allowed to change it subsequently.

The members who have cast their votes by remote e-voting prior to the AGM may also attend /participate in the AGM through VC/OAVM but shall not be entitled to cast their votes again.

Any person who becomes a members of the Company after dispatch of Notice of the AGM and holding shares as on the cut-off date i.e. 22nd September, 2020 may obtain the User ID and password by sending a request to evoting@nsdl.co.in or nichetechpl@nichetechpl.com. However, if the member is already registered with NSDL for e-voting then he can use the existing user ID and password for casting the vote through e-voting.

Members who have not yet registered their email addresses and phone number are requested to follow the process mentioned below:

- a) Members holding shares in physical mode are requested to updated their email addresses and phone number by writing to Registrar & Share transfer Agent (RTA) /Company at nichetechpl@nichetechpl.com and investors@ntcind.com respectively, along with the copy of the signed requested letter mentioning the name, folio no., address of the member, self-attested copy of PAN card and self-attested copy of any documents (e.g. Driving License, Bank Statement, Election Identity Card, passport, Aadhaar Card) in support
- Members holding shares in dematerialized mode are requested to register update their email addresses and phone number with relevant Depository

In case of any queries /grievance relating to remote e-voting or e-voting at the AGM, please refer to Frequently Asked Questions (FAQ) and e-voting user manual for the members available at the Downloads section of www.evoting.nsdl.com or contact at toll free no. 1800-222-990 or send a request at evoting@nsdl.co.in or contact Mr. Amit Vishal, Senior Manager or Ms. Pallavi Mhatre, Manager, National Securities Depository Limited, at the designated email IDs: amitv@nsdl.co.in or pallavid@nsdl.co.in or at telephone nos:+91-22-24994360 or +91-22-24994545. For ntc industries Limited

Place: Kolkata Dated: 07/09/2020 Sunil Kumar Varma Company Secretary



#### CIN: L72100MH1995PLC084788: Regd. Office: CyberTech House, Plot No. B-63/64/65,

Road No. 21/34, J.B. Sawant Marg, Wagle Estate, Thane - 400 604; C- 022-25834643, F- 022-25832574 Email- cssl.investors@cybertech.com

### NOTICE OF 25" ANNUAL GENERAL MEETING AND BOOK CLOSURE The 25th Annual General Meeting (AGM) of the members of CyberTech Systems &

Software Limited (the 'Company') will be held on Tuesday, September 29, 2020 at 4:30 p.m. through Video Conferencing (VC) /Other Audio Visual Means (OAVM). In compliance with General Circular numbers 20/2020, 14/2020, 17/2020 issued by the Ministry of Corporate Affairs (MCA) and Circular number SEBI/HO/CFD/CMD1/CIR/P/2020/79 issued by the Securities and Exchange Board of India (SEBI) (hereinafter collectively referred to as 'Circulars'), Companies are allowed to hold AGMs through VC/OAVM, without the physical presence of members at a common venue. Hence, the AGM of the Company is being held through VC/OAVM to transact the business as set forth in the Notice of the AGM dated August 12, 2020. In compliance with the applicable provisions of the Companies Act, 2013 (as amended

from time to time) and Circulars issued by the Ministry of Corporate Affairs (MCA), electronic copies of the Notice of the AGM and Annual Report 2019-20 have been sent to all the members whose email IDs are registered with the Company/Depository Participant(s). These documents are also available on the website of the Company at. https://www.cybertech.com/investors/annualReports.aspx, stock exchange websites and on the website of Link Intime India Private Limited (Link Intime) at https://instavote.linkintime.co.in. The dispatch of Notice of the AGM and Annual Report through emails has been completed on September 07, 2020

The Members shall join the meeting 15 (fifteen) minutes before the time scheduled to start the 25th AGM and the Company may close the window for joining the VC/OAVM Facility 15 (fifteen) minutes after the scheduled time to start the 25" AGM. Members may note that the VC/ OAVM Facility, allows participation of at least 1,000 Members on a 'first come first served' basis in the given link https://instameet.linkintime.co.in Pursuant to Section 108 of the Companies Act, 2013 read with Rule 20 of the Companies (Management and Administration) Rules, 2014 and Regulation 44 of the SEBI (Listing Obligations and Disclosure Requirements) Regulations, 2015, the Company is pleased to provide its members the of remote e-voting and e-voting during the AGM through InstaVote platform by Link Intime India Private Limited which shall enable the Members to cast their votes electronically on the resolutions mentioned in the Notice of AGM. The voting rights of Members shall be in proportion to the shares held by them, as on the cut-off date i.e., Tuesday, September 22, 2020. The Board has severally appointed Designate Partner(s) of M/s. S. Anantha & Ved LLP (LLPIN: AAH 8229), Practicing Company Secretaries, as the Scrutinizer(s) for conducting the voting process in a fair and transparent manner.

Any person, who acquires shares of the Company and becomes a member postdispatch of the Notice of the AGM i.e., September 07, 2020, and holding shares as of on the cut-off date i.e. Tuesday, September 22, 2020 may obtain the login ID and password by sending a request at enotices@linkintime.co.in by mentioning your Folio/DP ID and Client ID No. (16 digit Demat A/c No.) or may visit link: https://instavote.linkintime.co.in/Home/Contactus for more details. However, if a person is already registered with Link Intime for e-voting then the existing user ID and

password can be used for casting their vote. The members may note that:

a) The remote e-voting period shall:

Commence: On Saturday, September 26, 2020 at 09.00 a.m. nd: On Monday, September 28, 2020 at 05.00 p.m. The remote e-voting module snall

be disabled by Link Intime thereafter; b) The remote e-voting shall not be allowed beyond the said date and time;

c) The member who have cast their vote through remote e-voting prior to the meeting may also attend the AGM through VC/OAVM, but shall not be entitled to cast their vote again during the AGM;

d) Any person whose name is recorded in the register of members or in the register of beneficial owners maintained by the depositories as on the cut-off date only shall be entitled to avail the facility of remote e-voting or e-voting during the AGM; b) Once a vote is cast by the Member, he/she shall not be allowed to change it

c) The facility for e-voting shall be made available during the AGM through VC/OAVM facility for the members who have not cast their vote by remote e-voting; and

d) The members who have cast their vote through remote e-voting shall not be entitled to cast their vote again. If a member casts votes by both the modes, then voting done through remote e-voting shall prevail and voting done during the AGM shall be disregarded. In case of any queries pertaining to e-voting, members may refer to the Frequently Asked Questions (FAQs) for members and e-voting user manual for members available at the Downloads section of https://instavote.linkintime.co.in or write an e-mail to enotices@linkintime.co.in.

Members may note that in terms of the provisions of the Income-Tax Act, 1961, ("the Act") as amended by the Finance Act, 2020, dividend paid or distributed by the Company on or after 01" April, 2020 shall be taxable in the hands of the Members. The Company shall therefore be required to deduct tax at source (TDS) at the time of making the payment of dividend. In order to enable us to determine the appropriate TDS rate as applicable. Members are requested to submit the documents in accordance with the provisions of the Act. The detailed tax rates, documents required for availing the applicable tax rates are provided in the Notice of the AGM.

Pursuant to Section 91 and other applicable provisions, if any, of the Companies Act, 2013 and Regulation 42 of the SEBI (Listing Obligations and Disclosure Requirements) Regulations, 2015 the Register of Members and Share Transfer Books of the Company will remain closed from Wednesday, September 23, 2020 to Tuesday, September 29, 2020 (both days inclusive) for the purpose of 25" AGM and determining the entitlement of the Members to dividend for the financial year ended March 31, 2020. Subject to the applicable provisions of Companies Act, 2013, dividend as

recommended by the Board of Directors, if declared by the members at the AGM, will be paid on or before Monday, October 26, 2020 to those members holding physical shares and whose names appear on the Register of Members as on Wednesday, September 23, 2020. In respect of shares held in electronic form, the dividend will be payable on the basis of beneficial ownership as at the close of business hours of Tuesday, September 22, 2020 as per the details furnished by the depositories viz. National Securities Depository Limited (NSDL) and Central Depository Services (India). Limited (CDSL) for the purpose as on that date.

Members are requested to carefully read all the Notes set out in the Notice of the AGM and in particular, instructions for joining the AGM, manner of casting vote through Remote e-voting or through e-voting during the AGM.

For CyberTech Systems and Software Limited

Sarita Leelaramani Company Secretary and Compliance Officer Membership No.A35587

Registered office: Bunglow No. 36/B, C.T.S. No. 994 & 995, (S.No. 117 & 118), Madhav Baug, Shivtirth Nagar, Kothrud, Pune - 411038, Ph.: 020 2543 4617, Email id: cs@univastu.com,

Website: www.univastu.com,

www.nseindia.com

Place: Pune

Date: 07.09.2020

CIN-L45200PN2009PLC133864

UNIVASTU

#### Notice

Notice is hereby given that the meeting of Board of Directors of the Company will be held on Tuesday, 15 September, 2020 at the registered office of the Company at Bungalow No. 36/B, C.T.S. NO. 994 & 945 (S. NO. 117 &118) Madhav Baug, Shivtirth Nagar, Kothrud, Pune MH 411038, inter alia; to consider and approve the Unaudited financial results of the Company (Standalone and Consolidated) for the guarter ended 30 June, 2020 and other Agenda items. The intimation is also available on the Company's website

www.univastu.com and on website of Stock Exchange

By order of Board of Directors

Amruta Sant

For Univastu India Limited

Company Secretary and Compliance Officer

LANCER CONTAINER LINES LIMITED CIN - L74990MH2011PLC214448

CBD BELAPUR, NAVI MUMBAI 400614 Tel No. +91 22 27566940/41/42, E-Mail: secretarial@lancermarine.in, Website: www.lancermarine.in NOTICE OF 09th ANNUAL GENERAL MEETING TO BE HELD THROUGH VIDEO

Regd Office: MAYURESH CHAMBERS PREMISES CO-OP, SOCIETY

LTD , UNIT NO- H02-2, H02-3 & H02-4, PLOT NO-60, SECTOR-11

The notice is hereby given that pursuant to applicable provisions of the Companies Act, 2013 (the Act), Rules made thereunder and General Circular No. 20/2020 dated May 05, 2020 read with General Circular No. 14/2020 dated April 08, 2020 and General Circular No. 17/2020 dated April 13, 2020 issued by Ministry of Corporate Affairs, the 09th Annual General Meeting ("AGM") of the Company will be held on Tuesday, September 29, 2020 at 12:00 Noon, through VC / OAVM, to transact the business as set out in the Notice of AGM. The Electronic copies of the Notice of the AGM and Annual Report for F.Y. 2019-20 have been sent to all the members on September 07, 2020 whose email Ids are registered with the Company / Depository Participant(s). Pursuant to Circulars mentioned above, the Company has not printed the Annual report and hence no hard copies of the Annual report will be

CONFERENCING (VC)/ OTHER AUDIO VISUAL MEANS (OAVM)

Members holding shares of the Company, as on the cut-off date i.e. Tuesday, September 22, 2020 may cast their vote electronically on the Ordinary and Special Business as set out in the Notice of AGM through electronic voting system of NSDL from a place other than venue of AGM ("remote e-voting"). All the members are informed that:

- The Ordinary and the Special Business as set out in the Notice of AGM may be transacted through voting by electronic means;
- 2) The remote e-voting shall commence on Saturday, September 26, 2020 at 9:00 A.M.
- 3) The remote e-voting shall end on Monday, September 28, 2020 at 05:00 P.M. 4) The cut-off date for determining the eligibility to vote by electronic means is Tueday,
- September 22, 2020. Any person, who acquires shares of the company and becomes a member of the Company after dispatch of the Notice of AGM and holds shares as on the cut-off date i.e. Tuesday, September 22, 2020 may obtain the login ID and password by sending a request at
  - following email IDs:
- b) helpdesk.evoting@nsdlindia.com
- c) shwetas@bigshareonline.com

Members may note that:

- a) The remote e-voting module shall be disabled by NSDL after the aforesaid date and time for voting and once the vote on a resolution is cast by the members, the members shall not be allowed to change it subsequently;
- The facility for voting at the AGM shall be made available through e-voting by NSDL Members who have already cast their votes by remote e-voting prior to the AGM may also
- attend the AGM but shall not be entitled to cast their vote again; d) A person whose name is recorded in the register of members or in the register of

beneficial owners maintained by the depositories as on the cut-off date shall be entitled

to avail the facility of remote e -voting. The Notice of the AGM along with instructions on e-voting is available on the Company's website http://www.lancermarine.in/ and also on the NSDL website www.evotingindia.com and in case of gueries, members may refer to the Frequently Asked Questions (FAQs) for members and e-voting user manual for members at the help section of www.evotingindia.com or contact Mr. Sadik Jafar Thange, Company Secretary and Compliance Officer of the Company on Email id: secretarial@lancermarine.in. In case of any assistance with regards to using the technology before or during the meeting, please contact on the Helpline number

This notice is also available on Company's website http://www.lancermarine.in/ and on the website of stock exchange www.bseindia.com.

By order of the Board of Director

Date: September 08, 2020 Place: Navi Mumbai

+022-24994835

Video Conferencing.

Sadik Jafar Thange Company secretary Membership Number A56898

# MODULEX CONSTRUCTION TECHNOLOGIES LIMITED

CIN:L45100PN1973PLC182679 Regd Office: A 82, MIDC Industrial Estate, Indapur, Pune- 413 132 Tel:+91 02111 217074 Email id:compliance@modulex.in Website: www.modulex.in

# NOTICE OF 47th ANNUAL GENERAL MEETING,

E-VOTING INFORMATION AND BOOK CLOSURE DATES NOTICE is hereby given that the 47th Annual General Meeting (AGM) of the Company is scheduled to be held on Wednesday, 30th September, 2020 at 4.30 p.m. through

In accordance with the General Circular No. 20/2020 dated 5th May, 2020 read with General Circular No. 14/2020 Dated 8th April, 2020 and General Circular No 17/2020 dated 13th April, 2020 issued by the Ministry of Corporate Affairs and circular No Circular No.: SEBI/HO/CFD/CMD1/CIR/P/2020/79 dated 12th May, 2020 issued by the Securities Exchange Board of India, The Notice of AGM, Annual Report have been sent in electronic mode to Members whose e-mail IDs are registered with the Company or the Depository Participant(s). The emailing of the notice of the AGM and annual report was completed on 05th September, 2020. The notice of the AGM and annual report for the financial year 2019-20 will also be available on the Company's website at www.modulex.in, on the website of the Bombay Stock Exchange at www.bseindia.com and on the website of Central Depository Services Limited (CDSL) at www.cdslindia.com. Members who did not receive the Annual Report, may download it from the Company's website or may request for a copy of the same by writing to the Company Secretary at the Registered Office of the Company and/or by

#### sending an email to company.secretary@modulex.in. INSTRUCTIONS FOR REMOTE E-VOTING AND E-VOTING DURING AGM

Pursuant to Section 108 of the Companies Act, 2013 read with Rule 20 of the Companies (Management and Administration) Rules, 2014 and Regulation 44 of SEB (Listing Obligations and Disclosure Requirements) Regulations, 2015, the Company is pleased to provide the facility to Members to exercise their right to vote by electronic means on resolutions proposed to be passed at the AGM. Members holding shares either in physical form or Dematerialised form, as on cut-off date i.e. 23rd September 2020 are eligible to cast their vote electronically through electronic voting system (remote e-voting) provided by CDSL at www.evotingindia.com.

A person whose name is recorded in the Register of Members or in the Register of Beneficial Owners maintained by the Depositories as on the cut-off date only shall be entitled to avail the facility of remote e-voting. All the Members are hereby informed that the Ordinary and Special Business, as set out in notice of AGM will be transacted through voting by electronic means only.

The remote e-voting period will commence at 9.00 a.m. on 27th September, 2020 and will end at 5.00 p.m. on 29th September, 2020. The remote e-voting module shall be disabled for voting at 5.00 pm on 29th September, 2020. Once the vote on a resolution is cast by the member, the member cannot modify it subsequently.

Members who have acquired shares after emailing of notice of AGM and annual report but before the cut-off date, may obtain the USER ID and Password by sending a request at helpdesk.evoting@cdslindia.com or company.secretary@modulex.in. However, if a person is already registered with CDSL for remote e-voting then you may use your existing USER ID and Password and cast their vote.

Members attending the AGM who have not cast their vote by remote e-voting shall be eligible to cast their vote through e-voting during the AGM. Members who have voted through remote e-voting shall be eligible to attend the AGM, however, they shall not be eligible to vote at the AGM. The procedure of electronic voting is available in the Notice of the 47th AGM as well as

in the email sent to the Members by Purva Sharegistry (India) Private Limited. In case of any queries/grievances pertaining to e- voting may be addressed to Ms. Bhoomi Mewada, (Company Secretary and Compliance Officer) at the designated email ID: company.secretary@modulex.in or you may write to the Purva Sharegistry (India) Private Limited., Email ID: support@purvashare.com

The Register of Members and the Share Transfer books of the Company will remain closed from 21st September to 30th September, 2020 (both days inclusive).

# Manner of registering / updating email addresses

Place: Mumbai

Members holding shares in physical mode and who have not registered / updated their email addresses with the Company are requested to update their email addresses by writing to the Company at company.secretary@modulex.in along with the copy of the signed request letter mentioning the name and address of the Member, self-attested copy of the PAN card, and self attested copy of any document (eg.: Driving License, Election Identity Card, Passport) in support of the address of the Member. Members holding shares in Dematerialised mode are requested to register / update their email addresses with the relevant Depository Participants. In case of any queries difficulties in registering the e-mail address, Members may write to company.secretary@modulex.in. Manner of joining the AGM

A facility to attend the AGM through VC / OAVM is available through the CDSL e-voting system at www.evotingindia.com.

> BHOOMI MEWADA COMPANY SECRETARY AND COMPLIANCE OFFICER

Date:- 07.09.2020

For MODULEX CONSTRUCTION TECHNOLOGIES LIMITED



Read Office: Plot No.38(part) - 41. Hardware Technology Park, TSIIC Layout, Survey No.1/1. Kanchalmarat, Raviryal (Village), Maheswaram Mandal, Ranga Reddy (Dist.) Hyderabad - 501 510. Phone: 8414667601

Notice of the 28th Annual General Meeting of the Company to be convened through Video Conferencing (VC) or Other Audio Visual Means (OAVM) PUBLIC NOTICE is hereby given that in compliance with the provisions

of the Companies Act, 2013 and the requirements of the General Circular No. 20/ 2020 dated May 5, 2020 issued by the Ministry of Corporate Affairs (hereinafter referred to as 'MCA Circular'), the 28" Annual General Meeting (AGM) of Kernex Microsystems (India) Limited [the Company] will be held through Video Conferencing (VC) or Other Audio Visual Means (OAVM) on Wednesday, The 30th September, 2020 at 4:00 p.m. to transact the Business as set out in the Notice convening the AGM. On account of COVID-19 Pandemic and consequent lockdown in several parts of the Nation, the said MCA Circular has allowed the Companies to conduct their AGM, through VC or OAVM in the manner provided in General Circular No. 14/2020 dated April 8, 2020 and General Circular No. 17/2020 dated April 13, 2020 issued by MCA. Accordingly, in compliance with the requirements of the aforesaid MCA General Circulars, the Company is convening its 28th AGM through VC or OAVM, without the physical presence of the Members at a common venue. The said MCA Circular dated May 5, 2020 and SEBI Circular No. SEBI

Company will only be sending soft copy of the Notice convening the 28th AGM and Annual Report 2019-20 to the shareholders whose email ids are registered with the Company/ Registrar and Share Transfer Agent/ Depository Participant as on the cut-off date i.e. Friday, 4th September, 2020. Those shareholders of the Company whose email ids are not updated with the Company/ Registrar and Share Transfer Agent/ Depository Participant can avail soft copy of the 28th AGM and Annual Report 2019-20 by raising a request to the Company at acs@kernex.in. Alternatively, the Notice of 28th AGM and Annual Report 2019-20 will also be made available on the Company's website i.e www.kernex.in and on the websites of NSDL, BSE Limited and NSE Limited. Pursuant to the circular no 14/2020 dated 8th April, 2020 issued by the

HO/CFD/CMD1/CIR/P/2020/79 dated May 12, 2020 has granted

relaxations to the Companies, with respect to printing and dispatching

physical copies of Annual Report to shareholders. Accordingly, the

Ministry of Corporate Affairs, the facility to appoint proxy to attend and cast vote for the members is not available for this AGM. However, the Body corporates are entitled to appoint authorised representatives to attend the AGM through VC/OAVM and participate thereat and cast their votes through evoting Pursuant to Finance Act, 2020 dividend income, will be taxable in the

hands of shareholders w.e.f. 1st April, 2020 and the Company is required

to deduct tax at source from dividend paid to shareholders at the

prescribed rates, for the prescribed rates for various categories, the shareholders are requested to refer to the Finance Act, 2020 and amendments thereof. The Shareholders are requested to update their PAN with the Company / RTA (in case of the shares held in physical mode) and depositories (in case of the shares held in demat mode). Further, members are advised to register/update their address, e-mail address and bank mandates (i.e. bank account number, name of the bank and the branch, 9 digit MICR Bank/Branch code and account type)

to their DPs in case of shares held in electronic form and to the Company

and/or its RTA in case of shares held in physical form for receiving dividend

n their bank accounts and all communications, including Annual Report

Notices, Circulars etc. from the Company in future.

Place: Hyderabad


Date : 07-09-2020

### Correspondence Address

KERNEX MICROSYSTEMS (INDIA) LIMITED Regd Office: Plot No.38(part) - 41, Hardware TechnologyPark, TSIIC Layout, Survey no.1/1. Kanchalmarat, Raviryal (Village), Maheswaram Mandal, Ranga Reddy (Dist.) Hyderabad - 501 510 Email: acs@kernex.in Tel: +91 -8414667601

For KERNEX MICROSYSTEMS (INDIA) LIMITED

PRASADA RAO KALLURI Company Secretary



Xelpmoc Design and Tech Limited Registered Office: #17, 4" Floor, Agies Building, 1" 'A' cross, 5" Block, Koramangala, Bengaluru - 560034

CIN: L72200KA2015PLC082873, Tel. No: 080 4370 8360 E-mail: vaishali.kondbhar@xelpmoc.in, Website: www.xelpmoc.in

Notice is hereby given that the Fifth Annual General Meeting of Xelpmoc Design and Tech Limited (the "Company") will be held on Wednesday, September 30, 2020, at 4:.00 P.M. through Video Conferencing (VC) / Other Audio Visual Means (OAVM) to transact the Ordinary and Special businesses set out in the Notice of the 5" AGM, in compliance with the applicable provisions of Companies Act, 2013 and rules made thereunder ("Act"), the General Circular No. 14/2020 dated April 8, 2020, General Circular No. 17/2020 dated April 13, 2020 and General Circular No. 20/2020 dated May 5, 2020 issued by the Ministry of Corporate Affairs ("MCA Circulars") and applicable provision of SEBI (Listing Obligations and Disclosure Requirements) Regulations, 2015 ("SEBI Listing Regulations") and SEBI Circular SEBI/HO/CFD/CMD1/CIR/P/2020/79 dated May 12 2020 ("SEBI Circular").

Pursuant to provision of section 101 and 136 of the Act and rules made thereunder Regulation 36 of SEBI Listing Regulations and in terms of MCA Circulars and SEBI Circular, the Notice of AGM, procedure and instructions for e-voting and the Annual Report for the financial year 2019-2020 ("Notice and Annual Report") has been sent by email on September 07, 2020, to all those members whose names appear in the Register of Members and whose e-mail addresses are registered with the Company or the Registrar and Share Transfer Agent or the Depository Participants(s) as on Friday, September 4, 2020 and no physical copy of the Notice and Annual Report is being sent by the Company to any members.

at https://www.xelpmoc.in/investorrelations, on the website of the RTA at https://evoting.kfintech.com and on the websites of Stock Exchanges i.e. BSE Limited at https://www.bseindia.com/ and National Stock Exchange of India Limited at https://www.nseindia.com/. Members who have not registered their e-mail address are requested to register the same in respect of shares held In electronic form with the Depository through their

The Notice and Annual Report are also available on the website of the Company

Depository Participant(s) and in respect of shares held in physical form by writing to the Company's Registrar and Share Transfer Agent ("RTA"), KFin Technologies Private Limited (formerly known as Karvy Fintech Private Limited), Selenium, Tower B, Plot No. 31 & 32, Financial District, Nanakramguda, Serilingampally, Hyderabad, Telangana -The Company has enabled members, whose email address are not registered, to temporarily update their email address by accessing the link https://ris.kfintech.com/

email\_registration/, for the limited purpose of receiving the Notice and Annual Report

electronically, the detailed procedure of the same is provided in the instruction part of the

As per Section 108 of the Companies Act, 2013 read with Rule 20 of the Companies (Management and Administration) Rules, 2014, as amended, Regulation 44 of the Securities and Exchange Board of India (Listing Obligations and Disclosure Requirements) Regulations, 2015 and Secretarial Standards on General Meetings (SSissued by the Institute of Company Secretaries of India, the Company is providing to its Shareholders the facility to cast their vote through voting by electronic means. Members may cast their vote either by remote e-voting or through e-voting system ("Insta Poll") at

the Annual General Meeting on all the resolutions set forth in the Notice. person whose name is recorded in the register of members or in the register of beneficial owners maintained by the Depositories as on the cut-off date i.e. Wednesday, September 23, 2020, shall be entitled to avail the facility of remote e-voting as well as evoting system ("Insta Poll") at the Annual General Meeting. The remote e-voting shall commence from Saturday, September 26, 2020 at 9.00 a.m. (IST) and end on Tuesday, September 29, 2020 at 5.00 p.m. (IST). The remote e-voting module shall be disabled on Tuesday, September 29, 2020 at 5.00 p.m (IST) and remote e-voting shall not be allowed thereafter. Once the vote on a resolution is cast by a Member, the Member shall not be allowed to change it subsequently. Members may attend the AGM even after casting their votes by remote e-voting but shall not be entitled to cast their votes again.

The facility for voting at AGM shall be made available through e-voting system ("Insta Poll") and Members attending the meeting who have not casted their vote by remote evoting shall be able to vote at the AGM through e-voting system ("Insta Poll").

Members may attend the AGM through VC/OAVM at https://emeetings.kfintech.com.by using their remote e-voting credentials, the detailed instructions on participating through VC/OAVM, the process of e-voting, including the manner in which the Members holding shares in physical form or who have not registered their e-mail addresses can cast their vote through remote e-voting or e-voting system ("Insta Poll") during the meeting, is

provided in the instruction part of the Notice. in case a person has become a Member of the Company after dispatch of the AGM Notice but on or before the cut-off date for e-voting i.e. Wednesday, September 23, 2020 or has registered his / her / its e-mail address after dispatch of the AGM Notice, such members may obtain the User ID and Password by sending a request at einward.ris@kfintech.com or such other manners as provided in other instruction part of the Notice.

After the lockdown is lifted by the Central / State governments, statutory or regulatory and other administrative authorities, all relevant documents referred to in the Explanatory Statement of the Notice would be made available for inspection at the registered office of the Company on all working days, except Saturdays, Sundays and holidays, between 11.00 a.m. to 1.00 p.m. upto the date of Annual General Meeting. During the lockdown, the said document shall be made available for inspection by the members through electronic mode or a member may write to the Company at vaishali.kondbhar@xelpmoc.in requesting for relevant document.

In case of any query / grievance related to registering e-mail address including temporary registration or voting by electronic means or technical assistance for VC / OAVM participation, Members may contact to the Company's RTA person, Mr. Raghunath Veedha, Deputy Manager - Registrar in Securities, Selenium, Tower B, Plot No. 31 & 32, Financial District, Nanakramguda, Serilingampally, Hyderabad, Telangana - 500 032 Tel No. 040-6716 2222 and e-mail ID at raghu.veedha@kfintech.com or may write to Company Secretary at e-mail ID vaishali.kondbhar@xelpmoc.in.

> By Order of the Board of Directors For Xelpmoc Design and Tech Limited Vaishali Kondbhar

> > Company Secretary

Date: 07th September, 2020 Place:- Bengaluru

### ಮುಖ್ಯಾಧಿಕಾರಿಗೆ ಶಾಸಕ ಎ.ಮಂಜುನಾಥ್ ಸೂಚನೆ

# ಕಾಮಗಾರಿ ತನಿಖೆಗೆ ಪತ್ರ ಬರೆಯಿರಿ

ಯೋಜನೆಯಂದ ನಡೆದಿರುವ ಕಾಮಗಾರಿಗಳ ತನಿಖೆಗೆ ಪತ್ರ ಬರೆಯುವಂತೆ ಮುಖ್ಯಾಧಿಕಾರಿ ಎಂ.ಎನ್. ಮಹೇಶ್ ಗೆ ಶಾಸಕ ಎ.ಮಂಜುನಾಹ್ ಸೂಚನೆ ನೀಡಿದರು.

ಪಟಣದ ಪ್ರರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪಟ್ಟಣದ ಜನರಿಗೆ 24 ಗಂಟೆಗಳ ಕುಡಿಯುವ ನೀರಿನ ಯೋಜನೆಗೆ ಸರಕಾರ ಕೆಎಂಆರ್ಎಗೆ ಕೋಟ್ನಂತರ ಹಣ ನೀಡಿದರು ಸಮರ್ಪಕವಾಗಿ ನೀರು ಸರಬರಾಜು ಕಾಮಗಾರಿ ಮಾಡುವಲ್ಲಿ ವಿಫಲವಾಗಿದೆ ಇದರ ಉಳಿದ ಬಾಕಿ ಹಣದ ಬೆಲ್ಲನ್ನು ನೀಡಬೇಡಿ ಬಿಲ್ಲು ನೀಡಿದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಸೆಂಡ್ ಮಾಡಿಸಲಾಗುವುದು. ಈ ಯೋಜನೆ ಪ್ರಾರಂಭದಲ್ಲಿ ನಾನು ಶಾಸಕನಾಗಿದರೆ ಸಮರ್ಪಕವಾಗಿ ಯೋಜನೆ ಮಾಡಿಸುತ್ತಿದೆ ಕೆಎಂಆರ್ ಪಿಯ ಏಜೆನಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಸಮರ್ಪಕವಾಗಿ ತನಿಖೆ ನಡೆಸಿ ದಂಡ ವಸೂಲಿ ಮಾಡಲಾಗುವುದು, ಸರಕಾರದ ಹಣ ಪೋಲಾಗಲು ಬಿಡುವುದಿಲ್ಲ ಪಟ್ರಣಕ್ಕೆ ನೀರು ಹೇಗೆ ತರುವುದು ಎಂದು ನನಗೆ ಗೊತ್ತಿದೆ ಎಂದು ಸಭೆಯಲ್ಲಿ ಕೆಎಂಆರ್ಪಿ ಅಧಿಕಾರಿಗಳ ವಿರುದ್ಧ ಶಾಸಕ ಎ ಮಂಜುನಾಡ್ ಕಿಡಿಕಾರಿದರು.

ಕಳವೆ ಕಮಗಾರಿ ಆರೋಪ: ಪಟಣದ 14, 16, 18 ಮತ್ತು 23ನೇ ವಾರ್ಡ್ ಗಳಲ್ಲಿ ಸುಮಾರು 3 ಕೋಟ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಂಕ್ರೀಟ್ ಚರಂಡಿ ಕಾಮಗಾರಿ ಕಳಪೆಯಿಂದ ಕೂಡಿದು ಒಂದು ಹನಿ ನೀರು ಹಾಕಿ ಕ್ಯೂರಿಂಗ್ ಮಾಡಿಲ್ಲ, ಆ ಕಾಮಗಾರಿಗಳೆಲ್ಲಾ ಸೀಳು ಜಿಟ್ಟದೆ ಎಂದು ಸಭೆಯಲ್ಲಿ ಸದಸ್ಯ ರಿಯಾಜ್, ಎಂ.ಎನ್.ಮೆಂಜುನಾಥ್ ಶಾಸಕರ ಗಮನಕ್ಕೆ ತಂದರು ಈ ವೇಳೆ ಶಾಸಕರು ತನಿಖೆಗೆ ವಂತೆ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.

ಸೆ.15ರಿಂದ ಕಂದಾಯ ವಸೂಲಿ: ಸೆ.15ರಿಂದ ಕಂದಾಯ ವಸೂಲಿ, ಒಳಚರಂಡಿ, ವಾಟರ್ they exported experts which a child a ಅಂದೋಲನಕ್ಕೆ ಚಾಲನೆ ದೀಡಿ 4 ತಿಂಗಳ ಒಳಗೆ ಎಲ್ಲಾ ತೆರಿಗೆಗಳನ್ನು ಸಂಪೂರ್ಣವಾಗಿ ಈ ಸಾರ್ವಜನಿಕರಿಂದ ಪಾವತಿಸಿಕೊಳ್ಳಿ ಪಾವತಿ ಮಾಡದೆ ನಿರ್ಲಕ್ಷ್ವಿಸಿದರೆ ಯಾವ ನಿರ್ಧಾಕ್ಷಿಣ್ಯವಾಗಿ ಸಂಪರ್ಕ ಕಡಿತಗೊಳಿಸುವಂತೆ ಅಧಿಕಾರಿಗಳಿಗೆ ಶಾಕೀತು

ರಸ್ತೆ ಕಾಮಗಾರಿ ಆರಂಭಕ್ಕೆ ಸೂಚನೆ

ಪಟ್ಟಣದಲ್ಲಿ ಕೆಶಿಫ್ ರಕ್ತೆ ಹಾದುಹೋಗುತ್ತಿದ್ದು ಪಟ್ಟಣದ ಪ್ರಸಿದ್ಧ ಶ್ರೀ ವರಸಿದ್ದಿ ವಿನಾ ಯಕ ದೇವಾಲಯವನ್ನು ಉಳಿಸಲು ತೀರ್ಮಾನಿಸಲಾಗಿದೆ, ತಿರುಮಲೆ ಗೇಟ್ ನಿಂದ ಸೋಮೇಶ್ವರ ಕಾಲೋನಿಯದರೆಗಿನ ರಕ್ಕೆ ಬದಿಯಲಿನ ಒಳಚರಂಡಿ, ವಾಟರ್ ಪೈಪ್, ಬೆಸ್ಟಾಂ ಕಂಬಗಳನ್ನು ಬದಲಾಯಿಸಿಕೊಟ್ಟು ಪಟ್ಟಣ ದಲಿ ರಸೆಗೆ ವಶಪಡಿಸಿಕೊಂಡಿರುವ ಜಾಗದ ಹಣವನು ಕೂಡಲೇ ಪಾವತಿಸಿ ರಸೆ ಕಾಮಗಾರಿ ಪ್ರಾರಂಭಿಸುವಂತೆ ಕೆಶಿಫ್ ಎಂ ಗುರುರಾಚ್ ಗೆ

ಮಾಡಿದರು. ಶೀಘ್ರದಲ್ಲಿಯೆ ಪಟಣದ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಲಾಗುವುದು ಈ ವೇಳೆ ಕೆಲಸ ಮಾಡಿಕೊಡದೆ ಕಳ್ಳಾಟ, ಕೈಚಳಕ ಮಾಡುತ್ತಿರುವವರ ವಿರುದ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಸೆಂಡ್ ಮಾಡಿಸಲಾಗುವುದು ಎಂಬ ಎಚ್ಚರಿಕೆ ನೀಡಿದರು.

ಪಟ್ಟಣದ ಜಗಜ್ಕೋಕಿ ಬಸವೇಶ್ವರ ವೃತ್ತದ ಬಳ ಸಿದರ್ಗಾ ಶ್ರೀಗಳ ಹೆಸರಿನಲ್ಲಿ ನಿರ್ಮಿಸಲಾಗುತ್ತಿರುವ ಆಡಿಟೋರಿಯಂ, ಹೂ, ಹಣ್ಣು, ತರಕಾರಿ, ಮಾರ್ಕೆಟ್, ವಿದ್ಯುತ್ ಚಿತಾಗಾರ, ಐಡಿಎಸ್ಎಂಟಿ ಲೇಔಟ್ನ್ ಸಿಎ ಜಾಗದಲ್ಲಿ ಇಂಡೋರ್ ಸ್ಟೇಡಿಯಂಗಳ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದು ಕೂಡಲೇ ಕಾಮಗಾರಿ ನಡೆಸುವಂತೆ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ

ಹಣ ಪಾವತಿಯಲ್ಲಿ ವಿಳಂಬ: ಸ್ವಂಬೋರ್ಡ್ ವತಿಯಿಂದ ನಿರ್ಮಾಣವಾಗುತಿರುವ ಮನೆಗಳನು

ಇನ್ನೆರಡು 30MdQ ಪೂರ್ಣಗೊಳಿಸಿ ಫಲಾ ಸುವವಿಗಳಿಗೆ ವಿಶರಿಸಿ.

ಸೂಚನೆ

ನಿಬಂಧನೆಯ ಅನುನಾರ

of arthour) (aucodant), 2015d 25

LOSecolos, der tellegar Siester Fostpoli parktistiker Kalonse, Kerstand, 148k fägelar 2020 bleit, Eg farconomis sister 40,10. unt

ಕ್ಷೆಕ್ಸ್, ಅ್ಯವೇಶ್ ರಸ್ತೆ, ಬೆಂಗಳೂರು-360000 ಇತರ ಅಂಶಗಳ ಜೊತೆಯಲ್ಲಿ, 30ನೇ ಜೂನ್

1920ಕ್ಕೆ ಕೊನೆಗೊಂಡ್ ಕ್ರೈಪರಾಸಿಕಕ್ಕೆ ಆಪರಿಕೋಧಿಕ ಅರ್ಥಿಕ ಘಲಿಕಾಂಶಗಳನ್ನು

ದರ ನೋರ್ತನ್ನು ಕಂಪನಿಯ ಪೆಲ್ಸ್ಟ್ AND DESIGNATIONS OF THE PARTY AND PA

mod feet anabot froms (fist)

tifijif et www.beindis.com vç

ಕೆಲ ಫಲಾನುಭವಿಗಳು ಸ್ತಂ ಬೋರ್ಡ್ ಗೆ ಹಣ ಕಟ್ಟದೆ ವಿಳಂಬ ಮಾಡುತ್ತಿದ್ದು ಅಂತಹವರನ್ನು ಪಟ್ಟಿ ಮಾಡಿ ನಾನೆ ಮಿದಾಗಿ ಭೇಟಿ ನೀಡಿ ಫಲಾನುಭವಿಗಳಿಗೆ ಮನಹೊಲಿಸುತ್ತೇನೆ ಈ ಬಗ್ಗೆ ಸಮಗ್ರ ಮಾಹಿತಿಯನ್ನು ಕರಪತ್ರ ಮೂಲಕ ಮುದ್ರಿಸಿ ನೀಡಿ, ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಇಲ್ಲದೆ ಇರುವವರಿಗೆ ರೆವಿನ್ನೂ ನಿವೇಶನದಲ್ಲಿ ಮನೆ ನಿರ್ಮಿಸಿಕೊಡಲು ಅಧಿಕಾರಿಗಳು ಮುಂದಾಗಿ ಎಂದು ಸ್ಥಂಬೋರ್ಡ್ ಎಇಇ ಪ್ರಕಾಶ ಗೆ ಸೂಚಿಸಿದರು. ಪುರಸಭೆ ಸದಸ್ಯ ಎಂ.ಎನ್. ಮಂಜುನಾಥ್ ಮಾತನಾಡಿ, ಅಧಿಕಾರಿಗಳು ಸಹಿ ಹಾಕಿ ಕಚೇರಿಯಲ್ಲಿ ಇರದೆ ಹೊರಗೆ ಹೋಗುತ್ತಾರೆ ಇದರಿಂದ ನಾಗರಿಕರು ಕಚೇರಿಗೆ ಅಲೆದು ಅಲೆದು ನಮಗೆ ಹಿಡಿಶಾಪ ಹಾಕುತಿದು ಜನರಿಂದ ಹೊಡೆಸಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ ಅಧಿಕಾರಿಗಳನ್ನು ಕೇಳುವವರು ಹೇಳುವವರು ಯಾರು ಇಲ್ಲದಂತಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

**ದುರಸ್ತಿಗೆ ತಿಂಗಳ ಗಡುವು:** ಪುರಸಭೆ ಸದಸ್ಯ ರಿಯಾಜ್ ಮಾತನಾಡಿ, ನನ್ನ ವಾರ್ಡ್ನನಲ್ಲಿ ಒಳಚರಂಡಿ ನೀರಿನ ಸಮಸ್ಯೆ ಬಗ್ಗೆ ಯಾರು ಸ್ಪಂದಿಸುತ್ತಿಲ್ಲ ಇನ್ನೊಂದು ಒಳಗೆ ಸಂಪಡಿಸದಿದರೆ ಒಳಚರಂಡಿಗಳಿಗೆ ಮಣ್ಣು ತುಂಬುತ್ತೇನೆ ಇದಕ್ಕೆ ಶಾಸಕರೆ ಜವಾಬ್ದಾರರು

ಸಂಬೋರ್ಡ್ನಿಂದ ಮೂರು ವರ್ಷದಿಂದ ಮನೆಗಳನ್ನು ನಿರ್ಮಿಸುತ್ತಿದ್ದು ಇಲ್ಲಿಯವರೆಗೂ ಒಂದು ಸಂಪೂರ್ಣಗೊಂಡು ಫಲಾನುಭವಿಗಳಿಗೆ ನೀಡಿಲ್ಲ ಮನೆ ನಿರ್ಮಿಸಿಕೊಡುವಲ್ಲಿ ವ್ಯಾಪಾರ ನಡೆಯುತ್ತಿದೆ ಎಂದು ಪುರಸಭೆ ಸದಸ್ಯ ಶಿವಕುಮಾರ್ ಸಭೆಯಲ್ಲಿ

ಪುರಸಭೆ ಮುಖ್ಯಧಿಕಾರಿ ಎಂ.ಎನ್.ಮಹೇಶ್. ಅನಿಲ್ ಕುಮಾರ್, ನಾಗರತ್ನಮ್ಮ, ಪುರಸಭೆಸದಸ್ಯರಾದ ಕೆ.ಆರ್.ವಿಜಯಲಕ್ಷ್ಮಿ, ಜಯರಾಮು, ರೆಪಮತ್ ಭಾಗ್ಯಮ್ಮ, ಎಂ.ಆರ್.ರೇಖಾ, ಅಶ್ವಶ್ಚ, ಕೆಇಬಿ ಜೆಇ ಶಿವರಾಜು ಇತರರು ಇದರು.

## ಎಸ್ಡಿಪಿಐ-ಪಿಎಫ್ಐ ಸಂಘಟನೆ ನಿಷೇಧಕ್ಕೆ ಹಿಂಜಾವೇ ಪ್ರತಿಭಟನೆ

**ರೊಡ್ಡಬಳ್ಳಾಪುರ:** ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಪರೋಕ್ಷವಾಗಿ ಪೋಪಿಸಿ ಬೆಳಸಿದ ಎಸ್ ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳು ಇಂದು ಅವರ ಪಕದ ಶಾಸಕರ ಮನೆಗೆ ಬೆಂಕಿ ಇಟ್ಟಿವೆ. ನಾಳೆ ಅವರ ಮನೆಗೂ ಬೆಂಕಿ ಇಡುವದರಲ್ಲಿ ಅನುಮಾನವೇ ಇಲ್ಲ ಕೆಜೆ ಹಳ್ಳಿ ಡಿಜಿ ಹಳ್ಳಿ ಗಲಭೆಯನ್ನು ಹಿಂದೂ ಮುಸ್ಲಿಂ ಗಲಭೆ ಎನ್ನುವ ಮೂಲಕ ಸಮರ್ಥನೆಗೆ ನಿಂತಿರುವ ವಿಷಾದದ ಸಂಗತಿ ಎಂದು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣಾ ಪ್ಯಾಂತ ಕಾರ್ಯದರ್ಶಿ ದೊ.ಕೇಶವಮೂರ್ತಿ ಹೇಳಿದರು.

ನಗರದ ತಾಲೂಕು ಕಚೇರಿ ವೃತ್ತದಲ್ಲಿ ಸೋಮವಾರ ಹಿಂದೂ ಜಾಗರಣಾ ವೇದಿಕೆಯಿಂದ ಎಸ್ಡ್ಫ್ಯ್ ಪಿಎಫ್ಐ ಸಂಘಟನೆಗಳ ನಿಷೇದಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನು ಉದ್ದೇತಿಸಿ estirio el patro Setto

ಗಲಭೆಯಲ್ಲಿ ಹಿಂದೂಗಳು ಭಾಗವಹಿಸಿಲ್ಲ: ಒಬ್ಬ ಹಿಂದೂ ಗಲಭೆಯಲ್ಲಿ ಭಾಗವಹಿಸಿಲ್ಲ ಅಲ್ಲಿ ನಡೆದಿ ರುವುದು ಮುಸ್ಲಿಂ ಮತಾಂದರ ದೌರ್ಜನ್ಯ, ಇಂತಹ ಗಲಭೆಗಳನ್ನು ತಡೆದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲಸಲು ಸಾದ್ಯ. ಮಂಗಳೂರಿನಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಚೀಲದಲ್ಲಿ ಮೂಟಗಳಲ್ಲಿ ಜಲ್ಲಿ ಕಲ್ಪುಗಳು, ಲೈಟ್ ಕಂಬಗಳನ್ನು ಮುರಿದು ರಸ್ತೆಗೆ ಆಡ್ರಪಾಕಿದ್ದು, 25ಕ್ಕಿಂತ ಹೆಚ್ಚು ಪೊಲೀಸರ ಮೇಲೆ ಪಲ್ಲಿ ಮಾಡಿದ್ದು ನೋಡಬಹುದು. ಆದೇ ರೀತಿ ಕೆಜೆ ಹಳ್ಳಿ, ಡಿಜಿ ಹಳ್ಳಿಯಲ್ಲಿ ಕೇವಲ 3 ಗಂಟೆ ಅವಧಿ ಯಲ್ಲಿ ಗಲಭೆ ನಡೆದಿರುವುದು ಪೂರ್ವಯೋಜಿತ



ಕೆಲಸ ಎನ್ನಬಹುದು. ಸ್ವತಂತ್ರ ಬಂದು 75 ವರ್ಷ ಕಳೆದರೂ ಈ ದೇಶದಲ್ಲಿ ನಡೆಯುತ್ತಿರುವ ಮಷ್ಟ್ರತ್ಯ ಗಳನ್ನು ಖಂಡಿಸುವ ಸಮಾಜ ಎಂದರೆ ಅದು ಹಿಂದು ಜಾಗರಣಾ ವೇದಿಕೆ ಎಂದರು

**ಸೂಕ್ತ ತನಿಖೆಗೆ ಒತ್ತಾಯ:** ಕಳೆದ ಕಾಂಗ್ರೆಸ್ ಸರ್ಕಾರವು ನೀರೆರೆದು ಪೋಷಿಸಿದ ಸಂಘಟನೆಗಳು ಇಂದು ರಾಜ್ಯದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸಿ ಸಾರ್ವಜನಿಕರ ಮನೆಗಳಿಗೆ ಬೆಂಕಿ ಇಡುವ ಮಟ್ಟಕ್ಕೆ ಹೋಗಿರುವುದಕ್ಕೆ ಕಾಂಗ್ರೆಸ್ ನೇರ ಕಾರಣರಾಗಿದೆ ಆದರಿಂದ ಇಂತಹ ಉಗ್ರಗಾಮಿ ಸಂಘಟನೆಗಳನ್ನು ಈ ಕೂಡಲೆ ರಾಜ, ಹಾಗೂ ಕೇಂದ, ಸರ್ಕಾರಗಳು ನಿಷೇದಿಸಿ ಸೂಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ, ಕಚೇರಿ ಮುಂದೆ ತಹಶೀಲ್ಪಾರರಿಗೆ ಮನವಿ ಪತ್ರ ನೀಡಿದರು.

ಕಾರ್ಯಕ್ರಮದಲ್ಲಿ ನಂದ ಆನಂದ್, ಮಂಜುನಾಥ್, ಹೇಮಂತ್ ಕುಮಾರ್, ಶಂಕರ್, ಅರವಿಂದ್, ನಗರ ಕಾರ್ಯದರ್ಶಿಗಳಾದ ಖಾಸ್ಭಾಗವಾಸು, ಮಂಚನದೆಲೆ ಚಂದ, ಹಾಗೂ ಕಾರ್ಯಕರ್ತರು ಇದ್ದರು.

### ಸರಳ ದಸರಾ ಆಚರಿಸಲು ಪಾಲಿಕೆ ನಿರ್ಧಾರ

ಮೈಸೂರು: ಕೋವಿಡ್-19 ಜಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಬಾರಿಯ ಪಾರಂಪರಿಕ ಹಬ್ಬ ದಸರೆಯನ್ನು ಸರಳ ವಾಗಿ ಆಚರಿಸುವುದು ಸೂಕ್ತ. ಕೋವಿಡ್ಗೆಗೆ ಲಸಿಕೆ ಬಂದ ನಂತರ ದಸರಾ ಹಬ್ಬದಂತೆಯೇ ಮೈಸೂರ ಹಬ್ಬ ಎಂದು ವಿಜ್ಯಂಭಣೆಯಿಂದ ಆಚರಿಸಬಹುದು ಎಂದು ಮಹಾನಗರ ಪಾಲಿಕೆಯ ಮೇಯರ್ ತಸ್ಮೀಂ ಆಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಭಿಪ್ರಾಯ ವೈಕ್ತ ವಾಯಿತು. ದಸರಾ ಆಚರಣೆಯ ಸಂಬಂಧ ನಡೆದ ವಿವಿಧ ಸ್ವಾಯ ಸಮಿತಿ ಅಧ್ಯಕ್ಷರು, ವಿವಿಧ ಪಕ್ಷಗಳ ನಾಯಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಕೋವಿಡ್ ಸಂಕಷ್ಟದ ಕಾಲದಲ್ಲಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಬೇಕೆಂಬ ಅಭಿಪ್ರಾಯಗಳು ವೃಕ್ತವಾ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿ ಯಿಂದ ದಸರಾ ಹಬ್ಬದನ್ನು ಅದ್ದೂರಿಯಾಗಿ

ಆಚರಿಸಲು ಆಗುವುದಿಲ್ಲ ದಸರಾ ಆಚರಣೆಯಲ್ಲಿ ಜರುಗುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜನರು ಕೂಡ ಆಗಮಿಸಲು ಹಿಂಜರಿಯುತ್ತಾರೆ. ವನ್ನು ಚಾಮುಂಡಿಬೆಟ್ಟದಲ್ಲಿ ಸರಳವಾಗಿ ಉದ್ಘಾಟಿಸಿ, ಅರಮನೆಯ ಅವರಣಕೆ ಸೀಮಿತ ವಾಗುವಂತೆ ಜಂಬೂ ಸವಾರಿ ನಡೆಸಿ, ಕೋವಿಡ್ಗೆ ಲಸಿಕೆ ಬಂದ ನಂತರ ದಸರಾ ಹಬ್ಬದ ರೀತಿಯಲ್ಲಿ ಮೈಸೂರು ಹಬ್ಬ ಎಂದು ಆಚರಿಸಬಹುದು ಎಂಬ ಮಾತುಗಳು ಕೇಳಿಬಂದವು. ಲಸಿಕೆ ಬಂದ ನಂತರ ಆಚರಿಸುವ ಹಬದಲ್ಲಿ ದಸರೆಯಲ್ಲಿ ಜರುಗುವ ಕಾರ್ಯಕ್ರಮಗಳನ್ನು ಅಯೋಜಿಸಿ ಆಚ ರಿಸಲು ಕೈಜೋಡಿಸಲಾಗುವುದು. ಪ್ರವಾಸೋದ್ಯಮ, ಉದ್ಯಮ, ಇನ್ನಿತರ ವಹಿವಾಟುಗಳಿಗೂ ಅನುಕೂಲವಾಗುವಂತೆ ಸರ್ಕಾರವು ಬೆಂಬಲಿಸುವಂತೆ ಮನವಿ ಮಾಡಬಹುದು ಎಂದರು

#### ಓದುಗರ ಗಮನಕೆ ಪತ್ರಿಕೆಯಲ್ಲಿ ಪ್ರಕಟಮಾಗುವ

ಜಾಹೀರಾತುಗಳು ವಿಶ್ವಾಸಾರ್ಹವಾದವು. ಆದರೆ ಆದರಲ್ಲಿ ಪ್ರತಿಪಾದಿತವಾದ ವಸ್ತು ವಿಷಯ ವಿಚಾರಗಳು ಜಾಹೀರಾತುದಾರ: ಆಭಿಪ್ರಾಯ ಆಗಿರುತ್ತವೆಯೇ ಹೊರತು ಪತ್ರಿಕೆಯ ಅಭಿಪ್ರಾಯವಾಗಿರುವುದಿಲ್ಲ -ಜಾಹೀರಾತು ವೃವಸ್ಥಾಪಕರು

success of such as a contract of such as a contract of such as a factor of such as a contract of such as a such as a contract of suc

#### AFFIDAVIT

JOHNSON S/o Arockia Nathan, residing at No.47, 8th Main Road, 13th Cross, New Bagalur Layout, St. Thomas Town Post, Bangalore-560084, Declare that mistake my name has been mentioned as SAGAYARAJ instead o SAGAYARAJ instead of JOHNSON, vide affidavit dated 14.08.2020, before Advocate Notary B. CHITRA, Bangalore.

#### ಡಿದೇರಿ Phone : 08375-249049 Email : dhohaveri@gmail.com ಮೈದ.ಆ.ಕು.ಕ.ಡ್ಯಾಂ.ಬೆಂಡರ್ -77/2020-21 ದಿನಾಂಕ : 03-09-20: ಇ-ಟೆಂಡರ್ ಪ್ರಕಟಣೆ

ಅಯುಷ್ಯಾನೆ ಭಾರತ -ಆರೋಗ್ಯ ಕರ್ನಾಟಕ ಯೋಜನೆಯ ಅನುಷ್ಯಾನಕ್ಕಾಗಿ ಆಸ್ಪತ್ರೆ, ಪಾವೇರಿ ಪಾಗೂ ವಿವಿಧ' ತಾಲ್ಲೂಕು ಆಸ್ಪತ್ರೆಗಳಿಗೆ ನಿರ್ವಾಪಕರುಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಮಾಣ ಅಧಿಕಾರಿಗಳ ಕಾರ್ಯಾಲಯ.

ಕಾರ್ಯನಿರ್ವಾಪಕರುಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ಏಜೆನ್ನಿ ಮೂಲಕ ಸಡೆಯುವ ಬಗ್ಗೆ ಮರು ಅಲ್ಪಾವಧಿ ಇ-ಟೆಂಡರ್ ಪ್ರಕಟಗೆ.
ದಿವರಗಳು: (1) ಬೆಂಡರ್ನ ಅಂದಾಜು ಮೊತ್ತ ರೂ. 21.12 ಲಕ್ಷ (2) ಇ.ಎಂ.ಡಿ.
ಮೊತ್ತ ರೂ. 53.90%- (3) ಇ-ಪ್ರೋಕ್ಟಾರ್ ಪುಂಟ್ ಪೋರ್ಟರ್ ನಲ್ಲಿ ಇ-ಟೆಂಡರನ್ನು
ಮೊತ್ತ ರೂ. 53.90%- (3) ಇ-ಪ್ರೋಕ್ಟಾರ್ ಪುಂಟ್ : 87-09-2020 ರಿಂಡ
21-09-2020 ರವರ ಸಂಪೆ 05.00 ಗಂಟೆಯವರೆಗೆ (4) ಆರ್ನ್ಫ್ ಫ್ರೌಸ್ಟ್ ಫ್ರಿಬೆಂಡರನ್ನು ಆರ್ಪ್ಫ್ ಮಾಡಲ್ ಕೊನೆಯ ದಿನಾಂಕ ಮತ್ತು ಸಮಯ: 22-09-2020 ಸಂಪೆ ರಾಜಕಿಕ ಸಂಪೆ 35.00 ಸಂಟೆಗೆ (6) ಅರ್ಥಿಕ ಅಕ್ಟೇಟೆ ತೆರೆಯುವ ದಿನಾಂಕ ಮತ್ತು ಸಮಯ: 22-09-2020 ಸಂಪೆ 3.00 ಸಂಟೆಗೆ (6) ಅರ್ಥಿಕ ಅಕ್ಟೇಟೆ ತೆರೆಯುವ ದಿನಾಂಕ : ಸೂಟಿಸಲಾವುದು ಟೆ ತೆರೆಯುವ ದಿನಾಂಕ : ಸೂಚಿಸಲಾಗುವುದು. ಒಂದು ವೇಳೆ ತಾಂತ್ರಿಕ ಹಾಗೂ ಹಣಕಾಸು ಏರ್ಡನ ತೆರೆಯುವ ದಿನಾಂಕದಂದ

ರ್ಣಾರಿ ರಜೆ ಘೋಣೆಯಾದಲ್ಲಿ, ಅಡಳತಾತ್ಮಕ ಪಾಗೂ ತಾಂತ್ರಿಕ ತೊಂದರೆಯಾದಲ್ಲಿ ಮಂದಿನ ಕರ್ತವೃದ ದಿನವೆಂದು ಇ-ಟೆಂಡರ್ ತೆರೆಯಲಾಗುವುದು,

ಸಹಿ/- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಹಾವೇರಿ ನಹಿ/- ಜಿಲ್ಲಾ ಎಜಿ-ಆರ್ಕೆ ನೋಡಲ್ ಅಧಿಕಾರಿಗಳು, ಹಾದೇರಿ. to ಇ,ಡಾದೇರಿ/ಎಂಸಿಎ,ಗ56/2020-21

roma includana altai coma

PDS CH.LESSINGCOSTIPLOSATES

CH.LESSINGCOSTIPLOSATES

Aggr. 1, Mar. Law are default, downcos. 1961 mas, US,

Aggr. 1, Mar. Law are default, downcos. 1961 m., estavue

Eds. -91 90 6765 3000 0800 cm; tronssensjipdersekineskosel.com

e danum procursed adood for (Oppir oghisir upor parks or) 385, buodday, 478; buoddon dasboog Lúdacdod o mobile, somoon procurses

ದೆ. ಚಂದ್ರ ಶೇಖರ ರೆಡ್ಡಿ ಕಂಪನಿ ಸೆಕ್ಷಟರಿ ೩ ವೆಡ್-ಲೀ

ಪಂಚಾಯನ್ ರಾಜ್ ಇಂಜನೀಯರಿಂಗ್ ವಿಭಾಗ, ಜಾಗಲಕೋಟಿ ಲ್ಲಾ ಆದಆತ ಭವನ, ಕೊರಡಿ ಸಂಖೈ:೧೨೬, ನವನಗರ, ಬಾಗಲಕೋಟಿ

ಇ-ಮೇಶ್: bgkeezpe@yahoo.com

ಲತ್ತಿಗೆದಾರರಿಂದ ಲೆಕ್ಷತೀರ್ಷಿಕೆ: 5054-03-337-00-75-059 ಯೋಜನೆಯನ ಸತತವಾಗಿ ಸುರಿದ ಲಾರಿ ಮಳೆ ಹಾಗೂ ಪವಾಹದಿಂದ ನಿಗೊಳಗಾದ ಗ್ರಾಮೀಣ ರಸ್ತೆ ಮತ್ತು ಸೇತುವೆಗಳ ಪುನರ್'ರಚನೆ ನವೀಕರಣ ಾಗೂ ಮನರ್ ನಿರ್ಮಾಣ ಕಾರ್ಯಾನಿಗಳ ವಾಗಲಕೋಟೆ ಜಿಲೆಯಲಿನ ಠ ಕೆಳಕಂಡ ಕಾಮಗಾರಿಗಳಿಗೆ Standard Tender Document KW-I & 20 ಬಂದನೆಗೊಳಪಟಂತೆ, ಕರ್ನಾಟಕ ಸಾರ್ವಜನಿಕ ಸಂಗಹಣೆಗಳಲ್ಲಿ ಪಾರದರ್ಶಕ ವ್ಯವೇಶ 1999-2000ರ ಪ್ರಕಾರ ಆ್ಯಕ್ಕ್ 2000ರ ನಿಯಮದಂತೆ ಏಕ-ಲಕೋಟ ನವೃತಿಯನ್ನಯ ಐಟಂಪಾರು ಗುತ್ತಿಗೆಯನ್ನು ಇ–ಪ್ರೋಕ್ಕೂರ್ಮೆಂಚ್ ಮೂಲಕ

ರ್ನಕೀ ಅಧಾರದ ಮೇಲೆ ಟೆಂಡರ್ಗಳನ್ನು ಅಹ್ವಾನಿಸಲಾಗಿದೆ. ಸಾಮಾನ್ಯ ಗುತ್ತಿಗೆಯಲ್ಲಿ ಭಾಗವಹಿಸುವ ಕಾಮಗಾರಿಗಳ ಇಂಡೆಂಟ್ ನಂ 80452. ಗಾತಿಗೆಯಲ್ಲಿ ಭಾಗವಹಿಸುವ ಕಾರ್ಮಾರಿಗಳ ಇಂಡೆಂಟ್ ನಂ: 80454, 80474, 0449, ಹಾಗೂ ಪರಿತಿಷ್ಟ ಪಂಗಡ ಗುತ್ತಿಗೆಯಲ್ಲಿ ಭಾಗವಹಿಸುವ ಕಾರ್ಮಾರಿಗಳ ಂಡೆಂಟ್ ಪಂ: 80450, 80473.

ಕಾಮಗಾರಿ ವಿವರ, ಕಾಮಗಾರಿ ಅಂದಾಜು ಮೊತ್ತ, ಗುತ್ತಿಗೆದಾರರ ಅರ್ಹತೆ 3ರ, ಕಾಮಗಾರಿ ಟೆಂಡರ್ ಮೊತ್ತ (ರೂ.7.55 ರಿಂದ 39.64 ಲಕ್ಷಗಳ ಮಿತಿಗೊಳಪಬ್ಬ) ಟೆಂಡರ್ ಅರ್ಜಿಯ ಬೆಲೆ ಮತ್ತು ಇ.ಎಂ.ಡಿ ಮೊತ್ತದ ಎದರ ಇ-ಹೋರ್ಟಲ್ ನಲ್ಲಿ ಇದ್ದಂತೆ.

ಇ-ಸೋಕೂರ್ ಮೆಂಟ್ ಮುಖಾಂತರ ಅರ್ಜಿ ಸಭಿಸುವ ಹಾಗೂ ಕಡ್ಡೂಲ್-ದನ್ನು ವೆಬ್ಸ್ಟೇಕನಲ್ಲಿ ಧರ್ತಿ ಮಾಡಿ ಸಲ್ಲಿಸುವ ಕೊನೆಯ ದಿನಾಂಕ ಮತ್ತು ಸಮಯ: 19.09,2020ರ ಸಾಯಂಕಾಲ 17.30 ಗಂಚೆವರೆಗೆ.

ಇ-ಪ್ರೋಕ್ಯೂರ್ ಮೆಂಟ್ ನಲ್ಲಿ ಆರ್ಥಿಕ ಬಡ್ ನ್ನು ಸಾಧ್ಯವಾದಲ್ಲಿ ತೆರೆಯು ನಾಂಕ ಮತ್ತು ಸಮಯ: 21.09.2020 ರಂದು ಮುಂಜಾನೆ 11.00 ಗಂಟೆಯ ನೂಚನೆ: ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ಸಹಿ ಮಾಡಿದವರ ಕಲೇರಿಗೆ ಆಥವ

ವೆಚ್ ಸೈಟ್ http://www.eprocurment.kamataka.gov.in ಮುಖಾಂತರ ರಂಪರ್ಕಿಸಬಹುದಾಗಿದೆ. ಸಹಿ/-ಕಾರ್ಯನಿರ್ವಾಹಕ ಇಂಜಿನೀಯರರು

ಪಂಚಾಯತರಾಚ್ (ಇಂ)ವಿಧಾಗ, ಮಾಗಲಕೋಟೆ. PRINGRIZINGSCO-ZI DESHPANDE PUNLICITY

#### IN THE COURT OF THE ASSISTANT COMMISSIONER, BANGALDRE SOUTH R.A.(A) No. 229/2219-22

% ಮೂಲಕ ನೋಟಗಾ ನೀಡಲಾಗುತ್ತಿದೇನೆಂದರೆ ಮೀರಿಸ್ತಿಂಗ್ ಅಭಿಗೇಶಸ್ತ್ ಲ್ಯಂಡ್ ಡೀಸೆಫೀಸರ್

Aga, Mojor in sige, 2) SYED SAIAVUDDIN, aga major in ago

S/o Synd Byos 3) SYED HJYAKATH, S/o Synd Byes, aga major in age, All are residing at Romosagora Village, Attibele Hobil, Anekal Talak,

def facultief Glodefrei

ಕಾರ್ಯನಿರ್ವಾಹಕ ಇಂಜನೀಯರರು, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವಿಭಾಗ, ಹಾವೇರಿ

ಮುಂದಾಡಿದ ಪ್ರಕಟಣೆ ನಂ.04 on edito mail special no.033/acc/mail/3054 contecto

ರಸ್/2020-21/2251 ದಿನಾಂಕ : 24-07-2020, ಮುಂದಾಡಿದ ಪ್ರಕಟಣೆ ನಂ.2ರ

al:2678 Gancs: 14-68-2020, awaconder asum sto.35 Koal:2778

ನಾರಕ : 20-08-2020 ಮತ್ತು ಮುಂದನಡಿದ ಪ್ರಕಟಣೆ ನಂ.4ರ ಸಂಖ್ಯೆ2887

ರಾರಕ: 25-08-2020ರಲ್ಲಿನ ಕಾರ್ಮಾಧ ಕ್ಷಸಂ. 40 ಕ್ಕೆ ಸಂಬಂಧಾಸದಂತೆ, ಈ

(I) ಗುತ್ತಿಗೆ ಪತ್ರಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ ಹಾಗೂ ವೇಳೆ : 21-69-2020

ಮಹಾನಗರ ಪಾಲಿಕೆ, ಬೆಳಗಾವಿ

ಸಂಖ್ಯೆಸಿಸಿದೇರೋ ವಿ /ಕಲ/ಡಿಎರ್ಸ್/ಟಿಎನ್ಡ್/ಇನೋ -11/2020-21 ದಿನಾಂಕ05-49-2020

ಇ-ಪ್ರೋಕ್ಕೂರಮೆಂಟ ಟೆಂಡರ ಪ್ರಕಟಣೆ

ರಂಚಾಯತ/ಸಿ.ಪಿ.ಡಬ್ಬೂಡಿ ಇವರಿಂದ ನೋಂದಾ

14ನೇ ಪಣಕಾಸು ಹಾಗೂ ಮಹಾನಗರ ಪಾಲಿಕೆಯ ನಿಧಿಯಡಿ ಕಾಮಗಾ

ರ್ವಾ ಬರಲು ಇ-ಸ್ಪೋಕ್ಕೂರಮೆಂಟ ಸ್ಟ್ಯಾಂಡರ್ನ ಟೆಂಡರ್ ಡಾಕ್ಕ್ಯೂ ಮೆಂಟ್ ಮುಖಾಂತರ ಐಟಂವಾರು ಟೆಂಡರನ್ನು ಅವ್ವಾನಿಸ ಲಾಗಿದೆ.

ಹೆಚ್ಚಿನ ವಿವರಗಳಿಗೆ ಆನ್ ಲೈನ ಮೂಲಕ ವೆಬ್ ಸೈಟ್ (https://www.

eproc.karnataka.gov.in) ನಲ್ಲಿ ಪ್ರಕಟಿಸಲಾಗಿದೆ.

ಂಡರ ಕುರಿತು ವಿವರಣೆಗಾಗಿ 16-09-2020

ವೇಳಾಪಟ್ಟಿ ವಿವರಗಳು ಈ ಕೆಳಗಿನಂತಿವೆ.

(Pre-bid meeting) ದಿನಾಂಕ:

ಟೆಂಡರ ಸಲ್ಲಿಸುವ ಕೊನೆಯ

ಟಿಂಡರಿನ ತಾಂತ್ರಿಕ ತೆರೆಯುವ ದಿನಾಂಕ

ಇ-ಪ್ರೋಕ್ಕೂರಮೆಂಟ ಸ್ಟ್ಯಾಂಡರ್ನ ಮುಖಾಂತರ ಐಟಂವಾರು ಕ

ವೆಳಗಾವಿ ಮಹಾನಗರ ಪಾಲಿಕೆಗೆ ಬಿಡುಗಡೆಯಾದ

18-09-2020

22-09-2020 ಅಪರಾಪ್ತ 4.00

24-09-2020 11.00 2501

ಪಾಲಿಕೆ ಬೆಳಗಾವಿ, ಕಚೇರಿಯಲ್ಲಿ

26-09-2020 11.00 ජූර

ಬೆಳಗಾವಿ, ಕಚೀರಿಯಲ್ಲಿ

ಆಯುಕ್ತರು, ಮಹಾನಗರ ಪಾಲಿಕೆ

¥%./-ಆಯುಕರ

ಮಹಾನಗರ ಪಾಲಿಕೆ ಬೆಳಗಾವಿ

ವುಹಾನಗರ

🖟 ಗಂಚೆಯವರೆಗೆ (2) ಗುತ್ತಿಗೆ ಪತ್ರಗಳನ್ನು ತೆರೆಯುವ ದಿನಾಂಕ

ML/- monrhores wondronom, derieszdech

ಕೆಳಗಿನಂತೆ ದಿನಾಂಕಗಳನ್ನು ಮರು ನಿಗದಿಪಡಿಸಲಾಗಿದೆ.

ಗುತಿಗೆವಾರರಿಂದ ಡಾಕ್ಯೂಮೆಂಟ್

ಹಾಗೂ ವೇಳೆ : 22-09-2020ರ ಸಾಯಂಕಾಲ 04-30 ಗಂಟೆಗೆ

ಇನ್ನುಳವಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಸಂ.033/೬೭/ಗುತ್ತಿಗೆ,3054ರಾಜಿಪಡೆಯರನಿರ್ವಹಣೆ ರಸ್ತೆ/2020-21/3139

# ರಿಯಾರ್ಡ್ ಹೆಡೆಯ s IT, ನನೇ ಮಹದ, ಎಚೀರ್ ಬೆಲ್ಲಿಂಗ್, iನೇ ಎ ಕ್ರಾರ್, ನನೇ ಬ್ಲಾಕ್, ಹೋರಮರ್ಯಲ್ಲಿ ಬೆಂಗಳೂರು – 564014 ಎಎಎಸ್: 17220042019FQ.02873 ಎಪರಾಗ (50 4370 8360 ಇ-ದೇರ್ vaishal kondohan@xelpmoc.in, ಬೆಡ್ಡ್ ಟ್ www.xelpmoc.in ರ್ಧನಿಗೆ ಈ ಮೂಲಕ ಗಮನಕ್ಕೆ ತರಲು ಬರುತುವುದೇನೆಂದರೆ ಕ್ಷಿಲಿಯುತ್ ವಿಶ್ವೇಶ ಅಂತ್ ಬೆಕ್ ನೆಯಾರಿನ್ ರಸ್ತ್ ಮೂರ್ತ ಸಾಮಾನ್ಯ ಸಭೆ (ಎಕೆಎಂ) ಬಭವಾದ, ಚರ್ಣೆ ಸೆಕ್ಟೆಂಬರ್202ರಂದು ಕಂಡೆ 400 ಗಂಟ್

xelp

ಕೆಲ್ ಮಾಕ್ ಡಿಸ್ಟೆನ್ ಅಂಡ್ ಟೆಕ್ ಲಿಮಿಟೆಡ್

ತಿರುವು ಈ ಮೂರಣ ನಿರ್ವಹ್ಯ ಕರಣ ಬಿರುವುದರೆಯಂತ ಕ್ಷೇರ್ಯ ನಿರ್ವಹಿಸಿ ಕಾರ್ಯ ನಿರ್ವಹಿಸಿ ಮುಂದು ಪ್ರಕ್ಷಿಣಗಳು ಕ್ಷಾರ್ಥಿಕ ನಿರ್ವಹಿಸಿ ಕ್ಷೇರ್ಯ ನಿರ್ವಹಿಸಿ ಕ್ಷಾರ್ಥಿಕ ಕ್ಷಾರರ್ಥ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷ್ಣರಿಕ ಕ್ಷಾರ್ಥಿಕ ಕ್ಷಾರ್ಥ ಕ್ಷಾರ್ಥಿಕ ಕ್ಷಾರ್ಥ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥ ಕ್ಷಾರ್ಥ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರರ್ಥ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥ ಕ್ಷಾರ್ಥ ಕ್ಷಾರ್ಥ ಕ್ಷಾರ್ಥ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷ್ಣಿಕ ಕ್ಷಾರರ್ಥಿಕ ಕ್ಷಾರರ್ಥ ಕ್ಷಾರರ್ಥಿಕ ಕ್ಷಾರರ್ಥ ಕ್ಷಾರರ್ಥಿಕ ಕ್ಷಾರ್ಥಿಕ ಕ್ಷಾರರ್ಥಿಕ ಕ್ಷಾರ್ಥಿಕ ಕ್ಷಾರರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಿಕ ಕ್ಷಾರ್ಥಕ ಕ್ಷ್

ವಿಶಾಸವನ್ನು ಸೋಲದವನ್ನಿಸರ ಸರಸ್ಯನ್ ಸುತ್ತುಲಿಕವಾಗಿ ತಮ್ಮ ಇ-ಮೇರ್ ವಿಶಾಸಗಳನ್ನು ಈ ಕೆಗಳಿನ ಸಂಪರ್ಕ ಪನೆಮ ಆಚ್ಚಾಗಿಗಳ ಮಾಡಲು ಕಂಪನಿಯು ಅವಹತೆ ಮಾಡಿಸುವುದೆ ಸರ್ಕಾಜಕೀಗಿಕೊಂಡು ಮಾಡಿಕೊಂಡು ಪ್ರಕ್ಷಣೆಗಳು ಮತ್ತು ಸಂಪರ್ಕ ಪ್ರವರ್ಣಕ್ಕಳ ವಿಧಾನವನ್ನು ಸ್ಥಳವನ್ನು ಮತ್ತವಾಗಿ ಇವಿಶಾಸಸವುದು. ಇದರ ವಿಪರವಾದ ಪ್ರಕ್ಷಿಯಿತವನ್ನು ಪ್ರಕ್ಷಣೆಗಳು ವಿಧಾನವನ್ನು ಸ್ಥಳವನ್ನು ಮತ್ತವಾಗಿ ಇವಿಶಾಸಸವುದು. ಇದರ ವಿಪರವಾದ ಪ್ರಕ್ಷಿಯಿತವನ್ನು

ನಿಯರು 330 ಅರ್ಥದು ಮತ್ತು ಹೇಳಿದರ ಬರಲಾವಣೆಗಳಿಗೆ ಅನಿಮಾರ, ಸೆಪ್ಯಾಂಟರ್ ಅಂಡ್ ಎಳ್ಳಲಿಂಡ್ ನೋಡ್ ಬರಲಾಡುತ್ತಿದ್ದಾರೆ. ಇದ್ದಿ ಪ್ರಕ್ರಿಸಿ ಪ್ರಾರಂತ ಕೊಡ್ಡಿ ಪ್ರತ್ಯಾತ್ರಿದ್ದಾರೆ ಪ್ರತ್ಯಾತ್ರಿದ್ದಾರವೆ ಪ್ರತ್ಯಾತ್ರಿದ್ದಾರೆ ಪ್ರತ್ಯಾತ್ರಿದ್ದಾರೆ ಪ್ರತ್ಯಾತ್ರಿದ್ದಾರೆ ಪ್ರತ್ಯಾತ್ರಿದ್ದಾರೆ ಪ್ರತ್ಯಾತ್ರಿದ್ದಾರೆ ಪ್ರತ್ಯಾತ್ರಿದ್ದಾರೆ ಪ್ರತ್ಯಾತ್ರಿದ್ದಾರೆ ಪ್ರತ್ಯಾತ್ರಿದ್ದಾರೆ ಪ್ರತ್ಯಾತ್ರಿದ್ದಾರವೆ ಪ್ರತ್ಯಾತ್ರಿದ್ದಾರೆ ಪ್ರತ್ಯಾತ್ರಿದಿದ್ದಾರೆ ಪ್ರತ್ಯಾತಿದ್ದಾರವಿದ್ದಾರವಿದ್ದಾರೆ ಪ್ರತ್ಯಾತ್ರಿದ್ದಾರೆ ಪ್ರವ್ಯಾತ್ರಿದ್ದಿದ್ದಾರವಿದ್ದಾರವಿದ್ದಾರೆ ಪ್ರವ್ಯಾತ್ರಿದ್ದಾರೆ ಪ್ರವ್ಯಾತ್ರಿದ್ದಾರೆ ಪ್ರವ್ಯಾತ್ರಿದ್ದಾರೆ ಪ್ರವ್ಯಾತ್ರಿದ್ದಾರೆ ಪ್ರವ್ಯಾತ್ರಿದ್ದಾರೆ ಪ್ರವ್ಯಾತ್ರಿದಿದ್ದಾರವೆ ಪ್ರವ್ಯಾತ್ರಿದಿದ್ದಾರವೆ ಪ್ರವ್ಯಾತ್ರಿದಿದ್ದಾರವಿದ್ದಾರೆ ಪ್ರವ್ಯಾತ್ರಿದ್ದಾರವಿದ್ದಾರಿದಿದ್ದಾರವಿದ್ದಾರೆ ಪ್ರವ್ಯಾತ್ರಿದಿದ್ದಾರೆ ಪ್ರವ್ಯಾತ್ರಿದಿದ್ದಾರಿದಿದಿದ್ದಾರಿದಿದ್ದಾರವಿದ್ದಾರಿದಿದಿದ್ದಿದ್ದಿದ್ದಿದ್ದಾರಿದ್ದಾರೆ ಪ್ರವ

ಚಿತ್ರವರಲ್ಲಿ ಮತೆಯಾಗದ ಅವಕಾಶದಲ್ಲಿ ಇಂದುತವಾಗ ಪ್ರಶಸ್ತೆ (ಜನ್ನಾಪೋರ್) ಕಲ್ಪಿಕರಾಗಿದ್ದು, ಸಭಿಮ ಭಾಗವಹಿನದ ಸದಭಾ ರವೋಗ್ ಇಂದುಕರಾದ ಭ್ಯವ್ಯ ಮೂಲ ಮತ ಹರಣಮಾನರಿದ್ದಲ್ಲಿ ಇಂದುಕರಾನ ಸ್ವವ (ಜನ್ನಾಪೋರ್) ಮೂಲಕ ಮತ ಅದಾಯಸುಮವಾಗಿದೆ. No. adapti aktaba mass stips/lemestings/girtech.com

್ಯಾಂಟರ್ ಕ್ಷತ್ರೆಯಕ್ಕ ಬಳಸಿ ಭಾಗವಾಗುವಂದಾಗೆ, ವಿಸ್ತಿಪಿಎಂದಿ ಮೂಲಕ ಭಾಗವಾಗಿದ ಸಂಬಧ ಭಾರವದ ಸಂಪರ್ಗಳನ್ನು ಸದಸ್ತರ ಪೇರ್ವಗಳನ್ನು ಭೌಕಕ ವಿಧಾನದಲ್ಲಿ ಸಂಬಿದ್ದು, ಇಂದೇಶ್ ವಿಧಾನವರು ಹೀರಾರಾಮನದಲ್ಲಿದ್ದ ರಿಷೇಟ್ ಇ-ಮನವನ ಅಥವಾ ಇ-ಮನವನ ಪ್ರಶಸ್ತೆ ಭರ್ವಪ್ರವೇಲ್ಸ್ ಮೂಲಕ ಸಭಿಯ

ಭರದ ನೋಗಿತ್ತಗೆ ಸಂಪರ್ಣಕ್ಕೆ ಭಾಗವನ್ನು ನೀಡಿದ ವಿಧಾನಕ ಅಲ್ಲಿಯ ಮನೆಯುವುದು.
ಅರಿದ್ದ ನೋಗಿತ್ತಗಳ ಸಂಪರ್ಣಕ್ಕೆ ಭಾಗವನ್ನು ನೀಡಿದ ವಿಧಾನಕ ಅಲ್ಲಿಯ ಮನೆಯುವುದು.
ಕೆಂದ್ರ ರಷ್ಟು ಸರ್ವರಣಗಳು, ಸುಸುಬದ್ದ ಅಥವಾ ನಿಯಾಪಕ್ಷಕ ಸಂಗ್ರೆಗಳು ಮತ್ತು ನಡೆದ ಅರಕಷ್ಟಾಕ ಕ್ಷಾಗಿತ್ತಾರು. ಕ್ಷೇನ್ ಪ್ರತಿಗೆ ಸಂಪರ್ಧಕ್ಕೆ ಸಂಪರರ್ಧಕ್ಕೆ ಸಂಪರ್ಧಕ್ಕೆ ಸಂಪರರಕ್ಕೆ ಸಂಪರ್ಧಕ್ಕೆ ಸಂಪರಕ್ಕೆ ಸಂಪರರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರರ್ಧಕ್ಕೆ ಸಂಪರರಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರರಕ್ಕೆ ಸಂಪರರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರಕ್ಕೆ ಸಂಪರ್ಧಕ್ಕೆ ಸಂಪರ್ತಕ್ಕೆ ಸಂಪರಕ್ಕಿ ಸಂಪರರ್ಧಕ್ಕೆ ಸಂಪರ್ಧಕ್ಕೆ ಸಂಪರಕ್ಕೆ ಸಂಪರ್ಧಕ್ಕೆ ಸಂಪರರ್ಗ

පදහා පරදාය කරන්න valathal kondhharilicoelpmois in emailtonalathal kondhharilicombharilicoelpmois in the state and productives a rejection and condition and productives and a rejection and condition and productives and a rejection and condition and a state of condition and condition and a rejection and condition and a rejection and condition and cond

unter monte unterminat forme afte une de Chide nomi-

ದ್ದೆಗಾಲಿ ಕೊಂಡಬಾರ ಕಂಪನ್ನಿ ಕಾರ್ಯವರ್ತಿ

#### NEL HOLDINGS SOUTH LIMITED

(Formerly NEL Holdings Limited) (CIN: L07010KA2004PLC033412) : Level 7, Nitesh Timesquare, #8, MG Road, Bengalura 560 001 Ph: +91 80 4017 4000; Web: www.nelboldings.in; email: cs@nelboldings.in

#### Notice of 16th Annual General Meeting, E-Voting Information and Notice of Book Closure

The 16" Annual General Meeting (AGM) of the members of NEL Holding South Limited (the Company) will be held on Wednesday, September 30, 2020 at 9:00 AM IST through Video Conferencing / Other Audio Visual Means (VC) In compliance with General Circular numbers 20/2001, 14/2020, 17/2020 issues In compliance with General Circular numbers 20/2000, 14/2020, 17/2020 issued by the Ministry of Corporate Affairs (MCA) and Circular number SEBHYBO/TED/CMDI/CRBP/2020/79 issued by the Securities and Exchange Board of India (SEBI) (hereinafter collectively referred to as "Circulars"), companies are allowed to held AGMs through VC, without the physical presence of members at a common venue. Hence, the AGM of the Contiputy is being held through VC to transact the business as set forth in the Notice of the AGM dated July 31, 2020.

as companies when the Circums, excepting copies of the visible of the AGM and the Annual Report 2019-20 have been sent to all the members whose email libs are registered with the Company/Depository Participant(s) as on September 04, 2020. These documents are also available on the website of the Company at wave.neibnldings.in., websites of BSE Limited at wave.brindin.com and on the website of KFin Technologies Private Limited (KFin) https://www.incidin.com/. The dispatch of Notice of the AGM through emails has been completed on September 07, 2020.

Members hadding always either in provised form or dematerialized form, as on the

Members holding shares either in physical form or denaterialized form, as on the cut-off date (September 25, 2020), may cast their voice electronically on the hasiness as as afforth in the Notice of the AGM through the electronic voting system of KFin.

- The business as set forth in the Notice of the AGM may be transacted through remote e-voting or e-voting system at the AGM;
  The remote e-voting and commence on Standay, September 27, 2020 at 9,90 AM and ends on Tuesday, September 29, 2020 at 5,90 P.M.
- The cut-off date for determining the eligibility to vote by remote e by e-voting system at the AGM shall be September 25, 2020;
- Any person, who acquires shares of the Compuny and becomes post-disputch of the Notice of the AGM and holds shares as on Sep post-disputch of the Notice of the AGM and houts stares as on September 0-2020, may obtain the login id and password by contacting. KFin's Toll for number: 1-800-3454-001 or Member may send an e-mail request t
- The connet e-voting module shall be disabled by KFin beyon 1ST on September 29, 2020 and once the votes on a resolution the member, the member shall not be allowed to change it sub-
- The facility for voting will also be made available during the AGM, and those members present in the AGM through VC facility, who have not cast their vote on the resolutions through remote 4-voting and are otherwise not barred from doing so, shall be eligible to vote through the e-voting system at the AGM.
- tii) The members who have cast their votes by remote e-voting prior to the AGM may also attend the AGM but shall not be entitled to cast their
- Only persons whose name is recorded in the register of members or in the register of beneficial owners maintained by the depositories as on the the register of beneficial owners maintained by the depositiones now use cut-off date shall be entitled to avail the facility of remote e-voting or e-voting at the AGM.
- The manner of voting remotely for members holding shares in demastratized mode, physical mode and fire members who have not negistered their ernail addresses is provided in the Notice of the AGM. The details will also be made a variable on the website of the Company at

their ernal addresses with respective depository participant(s) and Membel bedding shares in physical from may register their entail address and mol number with Company's Registrar and Share Transfer Agent, KPin by send an o-mail request at the ernal ID sinward-trisijkfirlatech cem along with sign scanned copy of the request better providing the email address, mobile num-self-attested PAN copy and copy of share enrillicate for registering their en-address and receiving the Annual report, AGM Notice and the e-vot

annucation.

In case of any queries/grievances relating to e-voting, you may refer to the Frequently Asked Questions (FAQs) for Shareholders and e-voting user manual for Shareholders available at the Download sections of ImpuSevoting Astroycom or contact M. Krishna Phys M. Manager - Corporate Registry, KFin Technologies Private Limited, Selenium Tower B, Pint 31-32. Gachibowli, Financial District, Nanakrangud, Hyderabad - 500 032, Contact No. 040-6716 2222 / 7961 1000, Toll Free No.: 18003454001 -mail: priya.maddala@kfirtech.com

Book Closure: As per Section 91 of the Companies Act, 2013 and the Securities and Exchange Board of India (Listing Obligations & Disclosure Requirements) Regulations, 2015, the Register of Members and Transfer Book of the Company will be closed from September 24, 2020 (Thansday) to September 30, 2020 Wednesday) (both days inclusive).

Place: Bengalura Date: 7\* September, 2020 Chief Compliance Offi